

July 30, 2022

To
BSE Limited
Phiroze Jeejeebhoy Towers
Dalal Street
Mumbai- 400001
Scrip code: 541770

National Stock Exchange of India Limited
The Exchange Plaza
Bandra Kurla Complex, Bandra (East)
Mumbai 400051
Scrip code: CREDITACC

Dear Sir/Madam,

Sub.: Newspaper Publication- Q1 FY23 Financial Results

Pursuant to Regulation 47(1)(b) of the Securities and Exchange Board of India (Listing Obligations & Disclosure Requirements) Regulations, 2015, please find the enclosed copies of newspaper publication of the unaudited Financial Results of the Company for the Quarter ended June 30, 2022. It is published in today's i.e. July 30, 2022 edition of Financial Express and Vishwavani (Kannada) newspapers.

This is for your information and records.

Thanking you,

Yours' Truly
For CreditAccess Grameen Limited



M. J Mahadev Prakash
Head- Compliance, Legal & Company Secretary

Encl.: As Above

DEFICIENT MONSOON RAINFALL

Rice sowing remains 13% below year-ago level

SANDIP DAS
New Delhi, July 29

RICE SOWING IN the ongoing kharif season remained 13% below the year-ago level on Friday, mainly because of deficient monsoon rainfall in the key growing areas of Uttar Pradesh, West Bengal, Bihar and Jharkhand.

According to the agriculture ministry, rice has been sown in 23.15 million hectare (MH) against 26.7 MH reported to a year ago. A ministry official told FE that the window of rice sowing will be open for the next few days and sowing of key crops is likely to increase.

Lower areas under paddy has been reported from states including West Bengal (1.6 MH), Uttar Pradesh (0.6 MH), Bihar (0.5 MH) and Jharkhand (0.4 MH). The food ministry has recently said rice stocks with the Food Corporation of India could dip below the buffer by April 2023, if the free ration scheme is extended to the second half of the current fiscal year. Rice exports are seen to rise to a record high in the current year, given the robust global demand and dip in output in competing countries like Thailand and Vietnam. However, officials say even in that scenario, the country may not face any shortage of



the staple grain.

Overall summer crops including paddy, pulses, oilseeds, coarse cereals, sugarcane and cotton have been sown in 82.34 MH so far, about 2% higher than corresponding period last year.

Kharif crops are sown in 108 MH and planting activities are expected to continue till middle of August.

The rainfall deficiency in the east and northeast region has been 16% so far, while the cumulative rainfall received in all the four regions during June 1-July 29 was 465 mm, which was 9% more than the normal benchmark of 428 mm for the same period.

Since the beginning of July, the country has received close to 19% more rainfall over the benchmark so far. While in June, cumulative rainfall was 8% less

than the benchmark. Sowing of most other crops has been more than last year.

Central India, the south peninsula and northwest regions have received 21%, 28% and 4% more rainfall respectively than the normal range so far has been given boost to sowing of pulses, oilseeds and coarse cereals, and sugarcane and cotton.

According to the officials, oilseeds such as soyabean, groundnut and sesamum have

been higher than a year ago.

While oilseeds have been sown in 16.4 MH which is marginally higher than last year. Soyabean has been sown in 11.46 MH so far which is an increase of more than 2.5% than previous year.

However, Soybean Processors Association of India stated that oilseed variety has been sown in 11.75 MH so far.

"In some districts of Maharashtra and Madhya Pradesh, soybean fields are facing water logging due to continuous rains and this may result in partial crop damage or even total loss in some areas," according to a statement by SOPA. Pulses have been sown in 2.8% more area than last year. Arhar, which constitutes the higher share in India's import basket, planting has been lagging behind by more than 13% so far. The cotton sowing has been up by more than 5% so far.

HDFC to fully acquire VC arm HVCL by buying shares from SBI

PRESS TRUST OF INDIA
New Delhi, July 29

HDFC ON FRIDAY said it will acquire its venture capital subsidiary HDFC Venture Capital (HVCL) by buying out State Bank of India's 19.5% stake in the company. The Housing Development Finance Corporation (HDFC) holds an 80.5% equity share capital in HVCL and the remaining shares are held by State Bank of India (SBI).

"The Corporation on July 29, 2022 entered into a share purchase agreement (SPA) with SBI for acquisition of 97,500 equity shares of HVCL, representing 19.50% of its paid-up share equity capital, at a consideration of ₹10 per share," HDFC said in a regulatory filing. The acquisition is expected to be completed within 14 days from the date of execution of the SPA on August 12, 2022.


HVCL is an investment manager to HDFC Property Fund, and it was incorporated in October 2004.

Personal loans drive credit growth

SHASHANK DIMDISHE
Mumbai, July 29

PERSONAL LOANS CONTINUE to remain the key driver for banks' non-food credit growth, with the segment consistently showing more than double-digit growth so far this year. Credit to the services sector and corporate loans also continue to show growth offshoots.

Banks' personal loan outstanding stood at ₹35.2 trillion as of June 17, higher by 18% YoY, RBI data show. The segment has witnessed a clockwork growth of close to 2 percentage points on a month-on-month basis between April and June.



Analysts and bankers have said that personal loan growth will continue to improve in the current financial year. A clutch

of private sector banks and select public sector banks have witnessed significant improvement in personal loans during Q1.

HDFC Bank and ICICI Bank have posted personal loan growth of 22% and 38%, respectively. The personal loans constitute close to 30% of the total non-food credit outstanding as of June 17.

In comparison, banks' loans outstanding to the services sector marginally moderated to 12.8% in June, compared with 12.9% in May. As on June 17, total outstanding to the services sector stood at ₹30.7 trillion.

CREDITACCESS GRAMEEN LIMITED

Regd. & Corp. Office: No. 49, 46th Cross, 8th Block, Jayanagar, (Next to Rajalakshmi Kalyana Mantap) Bengaluru KA-560070 IN
Website: www.creditaccessgrameen.in
CIN: L51216KA1991PLC053425

Unaudited Consolidated Financial Result for the quarter ended June 30, 2022

Sl. No.	Particulars	Quarter ended		Year ended
		June 30, 2022 (Unaudited)	June 30, 2021 (Unaudited)	
1	Total Income from Operations	760.52	617.37	2,750.13
2	Net Profit for the period before Tax, Exceptional and/or Extraordinary items	188.81	28.56	480.79
3	Net Profit for the period before Tax and after Exceptional and/or Extraordinary items	188.81	28.56	480.79
4	Net Profit for the period after Tax, Exceptional and/or Extraordinary items	139.56	20.29	357.10
5	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	167.02	19.61	271.74
6	Paid-up Equity Share Capital	155.93	155.61	155.87
7	Reserves excluding Revaluation Reserves	1,720.48	1,295.91	1,553.66
8	Securities Premium Account	2,269.67	2,263.57	2,268.12
9	Net worth	4,146.08	3,715.09	3,977.65
10	Outstanding Redeemable Preference Shares	Nil	Nil	Nil
11	Debt Equity Ratio	2.86	2.63	3.25
12	Paid-up Debt Capital/Outstanding Debt	11,880.07	9,778.80	12,920.69
13	Earnings Per Share (Face value ₹10 per share) for continuing and discontinued operations) - not annualized			
	- Basic (₹)	8.85	1.45	23.31
	- Diluted (₹)	8.80	1.44	23.22
14	Capital Redemption Reserve	Nil	Nil	Nil
15	Debture Redemption Reserve	Nil	Nil	Nil
16	Debt Service Coverage Ratio	Not Applicable	Not Applicable	Not Applicable
17	Interest Service Coverage Ratio	Not Applicable	Not Applicable	Not Applicable

Notes:

- The above financial results were reviewed by the Audit Committee and thereafter approved and taken on record by the Board of Directors at their respective meetings held on July 29, 2022. The joint Statutory Auditors have expressed an unmodified opinion on the both Standalone and Consolidated financial results for the period.
- Standalone Total Income from operations: ₹ 621.26 cr.; (b) Net profit before tax: ₹ 179.34 cr.; and (c) Net profit after tax: ₹ 132.58 cr./ for the quarter ended June 30, 2022.
- The above is an extract of the detailed format of audited Financial Results filed with the Stock Exchanges under Regulation 33 and 52 of the SEBI (Listing Obligations and Disclosure Requirements) Regulations, 2015. The full format of the audited Financial Results are available on the websites of National Stock Exchange of India at www.nseindia.com/corporates, BSE Limited at www.bseindia.com/corporates and on the Company's website at www.creditaccessgrameen.in
- For the other line items referred in regulation 52(4) of the amended Listing Regulations, pertinent disclosures have been made to the Stock Exchange(s) and can be accessed through the website link given in point no. 3 above.

For and on behalf of the Board of Directors
Sd/-
Udaya Kumar Hebbur
Managing Director & CEO

Date: July 29, 2022
Place: Bengaluru

Aster DM Healthcare Limited

Registered Office: No.1785, Sarjapur Road, Sector -1, HSR Layout, Ward No. 174, Agave Extension, Bengaluru-560102, Karnataka, India. Tel: +91 484 6699959 Website: www.asterdmhealthcare.com Email: info@asterdmhealthcare.com

NOTICE

14th ANNUAL GENERAL MEETING OF ASTER DM HEALTHCARE LIMITED TO BE HELD THROUGH VIDEO CONFERENCING OR OTHER AUDIO-VISUAL MEANS AND REMOTE E-VOTING FACILITY

Shareholders may note that the 14th Annual General Meeting ('AGM') of Aster DM Healthcare Limited ('the Company') will be held on Thursday, August 25, 2022 at 11:30 AM (IST) through video conferencing ('VC') or other audio-visual means ('OAVM'), to transact the business that will be set forth in the 14th AGM Notice, in compliance with General circulars 2/2022 and 19/2021, other circulars issued by the Ministry of Corporate Affairs (MCA) and circular SEBI/HO/CFD/CMD2/CIR/PI/2022/62 dated May 13, 2022, issued by SEBI (hereinafter collectively referred to as the 'Circulars') read with provisions of the Companies Act, 2013 and all other applicable laws.

In compliance with the aforesaid circulars the Notice of 14th AGM and the Integrated Annual Report for the FY 2021-22 will be sent only by electronic mode to those shareholders whose email IDs are registered with the Company/Depositories. Shareholders may note that the Notice of AGM and the Integrated Annual Report will also be available on the website of the Company at www.asterdmhealthcare.com and websites of the stock exchanges i.e. www.bseindia.com and www.nseindia.com.

Shareholders may attend and participate in the AGM through the VC/OAVM facility only. The instructions for joining the AGM will be provided in the Notice of the AGM.

Shareholders, who have not registered their email IDs with the depository participants, are requested to do the following:

- Shareholders holding shares in dematerialised mode are requested to register their email IDs with their depository participants.
- Shareholders holding shares in physical mode are requested to submit their request with their valid e-mail ID's to the Company at cs@asterdmhealthcare.com for receiving all communications including annual report, notices, instruction for e-voting and participation in the AGM through VC/OAVM etc. in electronic mode from the Company.

The Company will be providing remote e-voting facility to all its shareholders to cast their votes on all resolutions as set forth in the 14th AGM Notice. The manner of remote e-voting for shareholders holding shares in dematerialised and physical mode and who have not registered their email IDs will be provided in the 14th AGM Notice and the details will be also made available on the website of the Company at www.asterdmhealthcare.com.

For Aster DM Healthcare Limited
Sd/-
Hemish Purushothaman
Company Secretary and Compliance Officer

Date: Bengaluru
Place: July 29, 2022

Sebi slaps ₹3-lakh penalty on BSE for SECC violations

FE BUREAU
Mumbai, July 29

SEBI ON FRIDAY levied a penalty of ₹3 lakh on the BSE for violation of Stock Exchanges and Clearing Corporations (SECC) Regulation, 2015. The order pertains to the exchange's acquisition of stake in various subsidiaries - BSE Technologies (BTP), Marketplace EBIX Technology (METSPL), BSE Tech Infra Services (BTISPL), BIL Reyson Futures and Indus Water Futures - without taking the necessary approvals from Sebi.

A show cause notice was issued to the BSE in January in this regard.

Sebi conducted its investigations to ascertain if BSE's investments were unrelated or incidental to its activity as a stock exchange.

It was alleged that BSE, through its wholly owned subsidiary BTP, in 2009 continued to carry out its activities without the approval of Sebi and had indirectly carried out unrelated/non-incident activities through BTISPL and METSPL, which were subsidiaries of BTP.

Trading, demat accounts to be deactivated if KYC not updated

SEBI HAS released a framework for automated deactivation of trading and demat accounts in cases of inadequate know-your-customer (KYC) norms. Sebi said often notices issued by it during the course of any enforcement proceedings remain unheeded, which showed that intermediaries were not maintaining accurate or updated addresses of clients. Market infrastructure institutions, through their registered intermediaries, have to ensure that the KYC records linked to all accounts held by the entity are updated and accurate and confirm new KYC details to the concerned KYC Registration Agency. — FE BUREAU

Lenders extend deadline for Srei resolution plans

MITHUN DASGUPTA
Kolkata, July 29

LENDERS TO the two insolvent Srei firms, which have been undergoing the corporate insolvency resolution process (CIRP), have further extended the deadline for submitting resolution plans by 10 days to August 10 after three of the prospective bidders requested them for the extension of the timeline.

The deadline earlier was July 30. The deadline has been extended for the third time.

Three potential investors requested the

committee of creditors (CoC) to extend the deadline for submitting resolution plans based on their deliberations with it. After that, the CoC has considered an extension of 10 days for final submission of the resolution plans to the administrator, sources close to the matter told FE. The CoC held its meeting on Thursday.

However, the September 4 deadline will be fixed for submitting the proposed resolution plan of the highest bidder (H1) to the Kolkata bench of the National Company Law Tribunal.

Three potential investors requested the

HERITAGE FOODS LIMITED

CIN: L15209TG1992PLC014332
Regd. Office: 6-3-541/C, Adj. to NIMS, Punjagutta, Hyderabad - 500 082.
www.heritagefoods.in - Tel: 040 - 23391221/23391222 Fax: 23318090, Email- hfl@heritagefoods.in

EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED 30 JUNE 2022

(Amount in millions of ₹ unless otherwise stated)

Particulars	CONSOLIDATED			STANDALONE				
	30.06.2022	31.03.2022	30.06.2021	30.06.2022	31.03.2022	30.06.2021		
	(Unaudited)	(Audited)	(Unaudited)	(Unaudited)	(Audited)	(Unaudited)		
Total income from operations (net)	8235.66	6983.58	6508.95	26925.51	8174.65	6898.79	6405.57	26532.35
Net Profit/ (Loss) for the period (before tax and exceptional items)	105.65	175.51	406.45	1394.47	133.65	195.58	404.99	1444.00
Net Profit/ (Loss) for the period before tax (after exceptional items)	105.65	175.51	406.45	1303.07	133.65	195.58	404.99	1352.60
Net Profit/ (Loss) for the period (after tax and exceptional items)	72.76	124.08	302.62	960.86	98.44	144.63	304.99	1015.34
Total Comprehensive income for the period (Comprising Profit / (Loss) for the period (after tax) and other comprehensive income (after tax))	72.68	126.66	301.62	960.40	98.36	147.53	303.99	1015.21
Equity Share Capital	231.99	231.99	231.99	231.99	231.99	231.99	231.99	231.99
Reserves (excluding Revaluation Reserve as shown in the Balance Sheet of Previous year)				6,343.51				6,372.87
Earning per share (of Rs.5/-each) for continuing operations								
Basic : (Rs.)	1.57	2.73	6.53	20.81	2.12	3.12	6.57	21.88
Diluted : (Rs.)	1.57	2.73	6.53	20.81	2.12	3.12	6.57	21.88
Earning per share (of Rs.5/-each) for discontinued operations								
Basic : (Rs.)	-	-	-	-	-	-	-	-
Diluted : (Rs.)	-	-	-	-	-	-	-	-
Earning per share (of Rs.5/-each) (for continuing and discontinued operations)								
Basic : (Rs.)	1.57	2.73	6.53	20.81	2.12	3.12	6.57	21.88
Diluted : (Rs.)	1.57	2.73	6.53	20.81	2.12	3.12	6.57	21.88

Notes:

- The unaudited financial results for the quarter ended 30 June 2022 were reviewed by the Audit Committee and approved by the Board of Directors of the Company at their meetings held on 29 July 2022.
- The above is an extract of the detailed format of Quarterly Financial Results filed with Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results is available on the Stock exchange website, www.nseindia.com and www.bseindia.com, and on the Company's website, www.heritagefoods.in

For and on behalf of the Board of Directors
Sd/-
N. BHUVANESHWARI
Vice Chairperson and Managing Director
DIN: 0003741

Date: 29 July 2022
Place: Hyderabad

